

ನಗು ಬಂದಿತ್ತು. ಅಂದಿನಿಂದ ಶಂಕರ ಮತ್ತು ಗಿರಿ ಎಲ್ಲರಿಗೂ ಪರಿಚಿತರಾಗಿದ್ದರು.

ಅವರಿಗೆ ಹೆಣ್ಣು ಮಕ್ಕಳು ಚೆಂಡು ಆಡುವಲ್ಲಿಗೆ ಹೋಗಿ ನಿಂತರು. ಚೆಂಡನ್ನು ಆ ಕಡೆಯಿಂದ ಈ ಕಡೆಗೆ ಈ ಕಡೆಯಿಂದ ಆ ಕಡೆಗೆ ಎಸೆಯುವುದನ್ನೇ ನೋಡುತ್ತಾ ನಿಂತಿದ್ದರು. 'ಯಾರದಾದರೂ ಕೈತಪ್ಪಿ ಚೆಂಡು ನನ್ನ ಕೈಗೆ ಸಿಕ್ಕಿದರೆ ನಾನು ಅದನ್ನು ತೆಗೆದುಕೊಂಡು ಮನೆಗೆ ಓಡಿ ಬಿಡುತ್ತೇನೆ' ಎಂದ ಶಂಕರ. ಹಾಂ ಹಾಂ, ನಿನ್ನ ಮನೆಗೆ ಚೆಂಡು ತೆಗೆದುಕೊಂಡು ಹೋಗಲು ನಾನು ಬಿಡುವುದಿಲ್ಲ... ನನಗೆ ಸಿಕ್ಕಿದರೆ ನನ್ನ ಮನೆಗೇ ತೆಗೆದುಕೊಂಡು ಹೋಗುತ್ತೇನೆ' ಎಂದ ಗಿರಿ. 'ಚೆಂಡು ತೆಗೆದುಕೊಂಡು ಹೋದರೆ ಅವರಲ್ಲ ನಮ್ಮ ಬೆನ್ನ ಹಿಂದೇ ಬರುತ್ತಾರೆ...' ಎಂದೂ ಸೇರಿಸಿದ ಗಿರಿ. ಶಂಕರ ಇವನ ಮಾತನ್ನು ಕೇಳುತ್ತಾ ಏನೋ ಯೋಚಿಸಿದಂತೆ ಮಾಡಿ 'ಈ ದಿನ ಚೆಂಡಿನೊಂದಿಗೆ ಓಡಿದರಾಯಿತು. ನಾಳೆ ಬರುವಾಗ ತಂದು ಕೊಟ್ಟರಾಯಿತು' ಎಂದು ನಕ್ಕ.

ಈಗ ಇಬ್ಬರೂ ಚೆಂಡು ತಮಗೆ ಸಿಗುತ್ತದೆಯೇ ಎಂದು ನೋಡಲು ತೊಡಗಿದರು. ಶಾಲೆಯ ಆಟದ ಮೈದಾನ ಎತ್ತರದಲ್ಲಿ ಇದೆ ಅದರ ಒಂದು ಬದಿ ಓರೆಯಾಗಿದ್ದು ಕೆಳಗೆ ರಸ್ತೆ ಇದೆ. ಚೆಂಡು ಏನಾದರೂ ಕೈತಪ್ಪಿ ಉರುಳಿದರೆ ರಸ್ತೆಗೆ ಹೋಗಿಬಿಡುವ ಸಾಧ್ಯತೆಯೂ ಇದೆ. ಹೌದು, ಹಾಗೆಯೇ ಆಯಿತು. ಶ್ರೇಯಾ ಜೋರಾಗಿ ಎಸೆದ ಚೆಂಡು ಶರಧಿಗೆ ಸಿಗದೆ ಕೆಳಗೆ ಬಿದ್ದು ಪುಟಿಯಿತು. ಇದನ್ನೇ ನೋಡುತ್ತಿದ್ದ ಶಂಕರ ಮತ್ತು ಗಿರಿ ಚೆಂಡನ್ನು ಹಿಡಿಯಲು ಓಡಿದರು. ಚೆಂಡು ರಸ್ತೆ ಕಡೆಗೆ ಉರುಳಿತು. ಇಬ್ಬರೂ ಆಟದ ಬಯಲಿನ ಮೂಲೆಯಲ್ಲಿರುವ ದಾರಿಯಿಂದ ಕೆಳಗಿಳಿದು ರಸ್ತೆಗೆ ಓಡಿದರು. ಮಕ್ಕಳೆಲ್ಲ ನೋಡುತ್ತಿದ್ದರು. ಶಂಕರ, ಗಿರಿ ಚೆಂಡು ಹಿಡಿದು ಮನೆಗೆ ಓಡಬೇಕೆಂದು ವ್ಯವಸ್ಥೆಗಳನ್ನು ಮಾಡುತ್ತಿದ್ದರು. ಅಷ್ಟರಲ್ಲಿ ಶಂಕರನ ಕಾಲಿಗೆ ಏನೋ ತಾಗಿದಂತಾಗಿ ರಸ್ತೆಯಲ್ಲಿ ಉರುಳಿದ. ಗಿರಿ ಹೆದರಿ ನಿಂತ. ಮಕ್ಕಳು, ಸರ್ ಎಲ್ಲರೂ ಓಡೋಡಿ ಬಂದರು. ಸರ್ ಶಂಕರನನ್ನು ಎತ್ತಿದರು. ಶಂಕರನ ಕಾಲು ಮತ್ತು ಕೈ ರಸ್ತೆಗೆ ತಿಕ್ಕಿ ರಕ್ತ ಒಸರುತ್ತಿತ್ತು. ಸರ್ ಅವನನ್ನು ಎತ್ತಿಕೊಂಡು ಶಾಲೆಗೆ ಬಂದರು. ಶಂಕರ ಅಳಲುತೊಡಗಿದ್ದ. ಪ್ರಥಮ ಚಿಕಿತ್ಸೆ ಪೆಟ್ಟಿಗೆ ತಂದು ಹತ್ತಿಯಿಂದ ರಕ್ತ ಒರೆಸಿ ಏನೋ ಹಚ್ಚಿದರು. ಗಿರಿ ಎಲ್ಲವನ್ನೂ ನೋಡುತ್ತಾ ನಿಂತಿದ್ದ. ಸರ್ ಶಂಕರನ ಮುಖ ಒರೆಸಿ ನೀರು ಕುಡಿಸಿದರು. 'ಅಂಗಡಿಗೆ ಹೋಗಿ ಒಂದು ಜ್ಯೂಸ್ ತೆಗೆದುಕೊಂಡು ಬನ್ನಿ' ಎಂದು ಶೈಲಾ ಟೀಚರಿಗೆ ಹೇಳಿದರು. ಅವರು ಬೇಗನೆ ಹೋಗಿ ಹಣ್ಣಿನ ಜ್ಯೂಸ್ ತಂದರು. 'ಶಂಕರ ಪಾಪ ಚೆಂಡು ಹಿಡಿಯಲು ಹೋಗಿದ್ದ' ಎನ್ನುತ್ತಾ ಸರ್ ಅವನಿಗೆ ಜ್ಯೂಸ್ ಕುಡಿ ಎಂದು ಕೊಟ್ಟರು. ಅಷ್ಟರಲ್ಲಿ ಗಿರಿ 'ಸರ್, ನಾನೂ ಚೆಂಡು ಹಿಡಿಯಲು ಹೋಗಿದ್ದೆ.. ನನಗೂ ಜ್ಯೂಸ್ ಕೊಡಿ' ಎಂದು ಹೇಳಿದಾಗ ಮಕ್ಕಳೆಲ್ಲ ದೊಡ್ಡದಾಗಿ ನಕ್ಕರೆ...

ಸರ್ ಅವನನ್ನೇ ನೋಡುತ್ತಿದ್ದರು.

## ಕನ್ನಡದ ಕವಿ



### ಚಿಕ್ಕೋಬನಹಳ್ಳಿ ಚಾಂದ್ ಬಾಷ

ಕಲೆ: ಸಂತೋಷ್ ಸಸಿಹಿತ್ತು

ಶೇಂಗಾ ಸುಲಿದು ತಿಂದ್ರೇನೆ  
ಸಿಗೋದು ಬೀಜದ ಸ್ವಾದ  
ಗದ್ದ ಪದ್ಯ ಸ್ವಂತ ಅರ್ಥೈಸಿಕೊಂಡ್ರೇನೆ  
ದೊರಕೋದು ಅದರ ಮುದ!

ಅಮ್ಮ ಮಾಡಿಟ್ಟ ತಿಂಡಿನ  
ಕದ್ದು ತಿಂದ್ರೇನೆ ಅದು ಮಜಾ  
ಶಾಲೆಲೂ ಹಿಂಗಿ ಮಾಡುದ್ರೆ  
ಸಿಗುತ್ತೆ ಕಠಿಣ ಸಜಾ!

ಕಬ್ಬು ಬಾಯಿಂದ ಸಿಗಿದು ತಿಂದ್ರೇನೆ  
ರುಚಿಸೋದು ಅದರ ರಸ  
ಗಣಿತದ ಸಮಸ್ಯೆ ಸ್ವಪ್ರಯತ್ನದಿ  
ಪರಿಹರಿಸಿದ್ರೇನೆ ಉಂಟಾಗೋದು ಉಲ್ಲಾಸ!

ಬಾಳೆಹಣ್ಣನ್ನ ಸ್ವತಃ ಸುಲಿದು  
ತಿಂದ್ರೇನೆ ಅದು ರುಚಿ  
ನಮ್ಮ ಮನವನ್ನು ನಾವೇ  
ಗುಡಿಸ್ಕೊಂಡ್ರೆ ಅದು ಶುಚಿ!

ನಿಗೂಢ ಗೂಡು ಹುಡುಕಿ ಕಿತ್ತೇನೆ  
ಸಿಗೋದು ಅಮೃತದಂಥ ಜೇನಹನಿ  
ವಿಜ್ಞಾನದ ಪ್ರಯೋಗ ಋದ್ಧು ಮಾಡಿ  
ರಹಸ್ಯ ಭೇದಿಸಿದ್ರೇನೆ ನೀ ಜ್ಞಾನಿ!

ಮಾವಿನ ಹಣ್ಣನ್ನ ಹಿಚುಕಿ ಹಿಚುಕಿ  
ಚಪ್ಪರಿಸಿ ಸವಿದ್ರೇನೆ ಅದು ಸವಿ  
ಸ್ವಜನಶೀಲ ಸಾಹಿತ್ಯವನ್ನ ಸೃಷ್ಟಿಸಿದ್ರೆ  
ನೀನಾಗ್ಗಹುದು ಕನ್ನಡದ ಕವಿ!



**ಅಶುತೋಷ್  
ಆ. ಮುಗ್ಧೇದಿ**  
6ನೇ ತರಗತಿ,  
ಬಾಪೂಜಿ ಶಾಲೆ,  
ದಾವಣಗೆರೆ

ಇದು ಮಕ್ಕಳ ಭಾವ ವಿಕಾಸಕ್ಕೆ ವೇದಿಕೆ. ಎಳೆಯರು ಬಿಡಿಸಿದ ವರ್ಣಚಿತ್ರ-ರೇಖಾಚಿತ್ರಗಳನ್ನು ಅವರ ತರಗತಿ, ಶಾಲೆಯ ವಿವರ ಮತ್ತು ಭಾವಚಿತ್ರವನ್ನು ಲಗತ್ತಿಸಿ 'ಕುಂಚ ಪ್ರಪಂಚ' ವಿಭಾಗಕ್ಕೆ ಕಳಿಸಿಕೊಡಿ.  
**ವಿಳಾಸ:** editorsu@sudha.co.in